

Date: November 10, 2025

To,
BSE Limited,
20th Floor, P.J. Towers,
Dalal Street,
Mumbai - 400001.
BSE Scrip Code: 544449

National Stock Exchange of India Limited
Exchange Plaza, C-1, Block G,
Bandra Kurla Complex, Bandra (E),
Mumbai – 400 051
NSE Scrip Symbol: ANTHEM

Subject: Newspaper Advertisement of Unaudited Consolidated and Standalone Financial Results for the Quarter and half year ended September 30, 2025

Dear Sir/Ma'am

Pursuant to Regulation 47 of SEBI (Listing Obligations and Disclosure Requirements) Regulations, 2015, please find enclosed herewith the copies of the newspaper advertisement pertaining to the Unaudited Consolidated and Standalone Financial Results of the Company for the quarter and half year ended September 30, 2025, published on November 10, 2025 in following newspapers:

1. Financial Express (English Edition)
2. Vishwavani (Kannada Edition)

We request you to kindly take the same on record.

Thanking you,

Yours truly,
For Anthem Biosciences Limited
(Formerly known as Anthem Biosciences Private Limited)

Divya Prasad
Company Secretary & Compliance Officer
Membership No: A41438

MORE THAN ONE MILLION PEOPLE EVACUATED TO SAFER PLACES

In Philippines, 2 killed as typhoon makes landfall

ASSOCIATED PRESS
Manila, November 9

SUPER TYPHOON FUNG-WONG slammed ashore on Sunday in the northeastern coast of the Philippines, where the massive storm had already left at least two people dead and forced more than a million people to evacuate from flood- and landslide-prone areas, officials said.

The typhoon blew into Dinalungan town in Aurora province Sunday night after setting off fierce rain and wind in northeastern Philippine provinces all day from off-shore, with sustained winds of up to 185 kph (115 mph) and gusts of up to 230 kph (143 mph).

The biggest typhoon to threaten the Philippines in years, Fung-wong could cover two-thirds of the archipelago with its 1,800-kilometer (1,118-mile) -wide rain and wind band, forecasters said. It approached from the Pacific while the Philippines was still dealing with the devastation wrought by Typhoon Kalmaegi, which left at least 224 people dead in central provinces on Tuesday before pummeling Vietnam, where at least five were killed.

A villager drowned in flash floods in the eastern province of Catanduanes and another died in Catbalogan city in eastern Samar province when she



Rescuers evacuate residents in Occidental Mindoro province of the Philippines as Typhoon Fung-wong batters the country on Sunday

was hit by debris, officials said.

Philippine President Ferdinand Marcos Jr has declared a state of emergency due to the extensive devastation caused by Kalmaegi and the expected calamity from Fung-wong, which is also called Uwan in the Philippines.

Tropical cyclones with sustained winds of 185 kph (115 mph) or higher are categorised in the Philippines as a super typhoon, a designation adopted years ago to underscore the urgency tied to more

extreme weather disturbances.

"The rain and wind were so strong there was nearly zero visibility," Roberto Monterola, a disaster-mitigation officer for Catanduanes, told *The Associated Press* by telephone. Despite calls for residents to evacuate. Over a million people were evacuated from high-risk villages in northeastern provinces, including in Bicol, a coastal region vulnerable to Pacific cyclones and mudflows from Mayon, one of the country's most active volcanoes.

Defense Secretary Gilberto Teodoro Jr warned about the potentially catastrophic impact of Fung-wong in televised remarks Saturday.

He said the storm could affect a vast expanse of the country, including Cebu, the central province hit hardest by the previous typhoon, and metropolitan Manila, the densely populated capital region.

More than 30 million people could be exposed to hazards posed by Fung-wong.

Powerful quake strikes off coast of Japan

ASSOCIATED PRESS
Tokyo, November 9

A POWERFUL QUAKE rattled northern Japan Sunday evening, followed by several more temblors, according to the Japan Meteorological Agency. A tsunami advisory was issued.

The earthquake, with an upgraded magnitude of 6.9 and depth of 16 km (10 miles), struck off the coast of Iwate prefecture at 5.03 pm Japan time. There were no immediate reports of injuries or damage, or any reports of abnormalities at the two nuclear power plants in the area.

The agency issued an advisory for a tsunami of up to 1 meter (3 feet) along the north-

There were no immediate reports of injuries or damage, or any reports of abnormalities at the two nuclear power plants in the area

ern coastal region, and subsequently said the water could reach as high as 3 meters in some spots.

A tsunami of about 10 centimeters (4 inches) was detected at Ofunato city in Iwate Prefecture, Ominato port, Miyako and Kamaishi, and subsequently as high as 20 centimeters (8 inches) in the coastal area of Kuji. The tsunami that followed in Ofunato also reached 20 centime-

ters (8 inches), according to the agency.


Tsunami waves that follow earthquakes can continue for a few hours afterward, hitting the coast repeatedly, and can possibly get bigger with time. While the advisory was in place, people were warned to stay away from the ocean and coastal areas and told more shaking could follow in the area.

The tsunami advisory was lifted about three hours after the initial quake, but the meteorological agency told reporters the area was at risk for strong quakes for about a week, especially the next two or three days. More quakes were recorded in Iwate Prefecture, and the northernmost

major island of Hokkaido was also rocked by the series of quakes.

Northeastern Japan is prone to earthquakes, including a triple disaster of a quake, tsunami and a nuclear meltdown in Fukushima, just south of Iwate, in March 2011, that killed nearly 20,000 people, mostly from the tsunami, and severely damaged the Fukushima Daiichi nuclear power station.

An agency official, briefing reporters late Sunday, said there was nothing to indicate the latest quake was directly related to the one in 2011, except that the region was generally at risk for major quakes, including another one that hit in 1992.



Beijing says has resumed export of Nexperia chip

CHINA ON SUNDAY confirmed that it has taken steps to exempt compliant exports of Nexperia chips intended for civilian use, while urging the European side to make progress in resolving the clash that threatens to disrupt global auto production.

"China has taken practical measures to exempt compliant exports for civilian use," a ministry of commerce spokesperson said in a statement on Sunday, responding to EU trade chief Maros Sefcovic's post on X indicating China has agreed to resume chip shipments to Europe.

"We welcome the European side to continue exerting its influence and urge the Dutch side to correct its erroneous practices as soon as possible."

A resumption of exports could set the stage for the Netherlands to lift government controls imposed on Dutch-based Nexperia, which is owned by Zhejiang-based communications equipment manufacturer Wingtech Technology.

China had retaliated by restricting exports over components from Nexperia's Chinese facility, which accounted for about half of its pre-crisis volumes. Pressure has been mounting on the Netherlands to resolve the crisis, as automakers such as Volkswagen warned the impact of a global chip shortage.

Honda Motor recently slashed its annual profit forecast after halting production at several plants.

BLOOMBERG

Ready to meet Rubio on Ukraine, says Lavrov

REUTERS
Moscow, November 9

RUSSIAN FOREIGN MINISTER Sergei Lavrov said on Sunday that he was ready to meet US Secretary of State Marco Rubio but that Russia would not abandon its core conditions for ending the Ukraine war.

US President Donald Trump's efforts to broker an end to the Ukraine war, the deadliest conflict in Europe since World War Two, have so far failed and he last month abruptly cancelled a planned summit with President Vladimir Putin in Budapest.

The Kremlin on Friday dismissed Western media reports that Lavrov had fallen out of favour with Putin when the summit plans collapsed after Lavrov's ministry sent a message indicating Moscow was not prepared to yield on its demands over Ukraine.

"Secretary of State Marco



Rubio and I understand the need for regular communication," Lavrov, Putin's foreign minister since 2004, told state news agency *RIA Novosti*. "It is important for discussing the Ukrainian issue and

promoting the bilateral agenda. That is why we communicate by telephone and are ready to hold face-to-face meetings when necessary," Lavrov said.

Nearly four years since Putin sent thousands of troops into Ukraine, Russian forces are grinding forwards and control about 19% of Ukraine - land Moscow now says is legally part of Russia, though Ukraine and Western European powers say they will never formally accept that.

Lavrov said that the "understandings" reached by Putin and Trump at their August 15 summit at a military base in Anchorage, Alaska, were based on Putin's June 2024 demands and ideas from Trump envoy Steve Witkoff. Putin laid out core conditions in June 2024, demanding Kyiv renounce its plans to join the NATO alliance and withdraw troops from the entirety of the four provinces Moscow claims as part of Russia.

Airlines in US brace for third day of flight cuts

REUTERS
Washington, November 9

MAJOR AIRLINES BRACED for a third day of government-mandated flight cuts Sunday after rising air traffic control staffing shortages snarled thousands of flights on Saturday.

The Federal Aviation Administration instructed airlines to cut 4% of daily flights starting on Friday at 40 major airports because of air traffic control safety concerns.

The shutdown, which has reached a record 40 days, has led to shortages of air traffic controllers who, like other federal employees, have not been



paid for weeks.

Reductions in flights are mandated to reach to 6% on Tuesday and then hit 10% by November 14.

The FAA said on Saturday there were air traffic control staffing shortages impacting

42 airport towers and other centers and delaying flights in at least 12 major US cities including Atlanta, Newark, San Francisco, Chicago and New York.

Some 1,550 flights were canceled and 6,700 flights were delayed on Saturday, compared with Friday when 1,025 were canceled and 7,000 were delayed. Airline officials privately said the number of delay programs made it nearly impossible to schedule and plan many flights and expressed alarm about how the system would function if staffing issues worsen.

GUJARAT AMBUJA EXPORTS LIMITED

Registered Office : "AMBUJA TOWER", Opp. Sindhu Bhavan, Sindhu Bhavan Road, Bodakdev, P.O. Thaltej, Ahmedabad - 380 054. | **CIN :** L15140GJ1991PLC016151
Phone : +91 79 6155 6677 | **Fax :** +91 79 6155 6678
Website : www.ambujagroup.com | **Email :** info@ambujagroup.com

EXTRACT OF UNAUDITED CONSOLIDATED FINANCIAL RESULTS FOR THE QUARTER & HALF YEAR ENDED 30TH SEPTEMBER, 2025 (₹ in Crores)

Sr. No.	Particulars	Quarter Ended		Half Year Ended		Year Ended
		30.09.2025 Unaudited	30.06.2025 Unaudited	30.09.2024 Unaudited	30.09.2024 Unaudited	
1.	Total income from operations	1505.87	1321.59	1144.38	2827.46	4695.06
2.	Net Profit / (Loss) from ordinary activities for the period (before tax, Exceptional and/or Extraordinary items)	50.79	85.67	94.23	136.46	340.94
3.	Net Profit / (Loss) from ordinary activities for the period before tax (after Exceptional and/or Extraordinary items)	50.79	85.67	94.23	136.46	340.94
4.	Net Profit / (Loss) from ordinary activities for the period after tax (after Exceptional and/or Extraordinary items)	38.02	65.02	69.31	103.04	249.25
5.	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	37.07	65.34	69.49	102.41	249.33
6.	Equity Share Capital (Face Value of ₹ 1/- each)	45.87	45.87	45.87	45.87	45.87
7.	Earnings Per Share (Face Value of ₹ 1/- each) (not annualised)					
(i) Basic :		0.83	1.42	1.51	2.25	5.44
(ii) Diluted :		0.83	1.42	1.51	2.25	5.44

EXTRACT OF UNAUDITED STANDALONE FINANCIAL RESULTS FOR THE QUARTER & HALF YEAR ENDED 30TH SEPTEMBER, 2025 (₹ in Crores)

Sr. No.	Particulars	Quarter Ended		Half Year Ended		Year Ended
		30.09.2025 Unaudited	30.06.2025 Unaudited	30.09.2024 Unaudited	30.09.2024 Unaudited	
1.	Total income from operations	1505.87	1321.81	1144.53	2827.68	4696.28
2.	Net Profit / (Loss) from ordinary activities for the period (before tax, Exceptional and/or Extraordinary items)	50.85	86.05	94.45	136.90	342.51
3.	Net Profit / (Loss) from ordinary activities for the period before tax (after Exceptional and/or Extraordinary items)	50.85	86.05	94.45	136.90	342.51
4.	Net Profit / (Loss) from ordinary activities for the period after tax (after Exceptional and/or Extraordinary items)	38.08	65.40	69.53	103.48	250.82
5.	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	37.13	65.72	69.71	102.85	250.90
6.	Equity Share Capital (Face Value of ₹ 1/- each)	45.87	45.87	45.87	45.87	45.87
7.	Earnings Per Share (Face Value of ₹ 1/- each) (not annualised)					
(i) Basic :		0.83	1.43	1.52	2.26	5.47
(ii) Diluted :		0.83	1.43	1.52	2.26	5.47

NOTES:

1. The above is an extract of the detailed format of Quarter / Half Yearly Financial Results filed with the Stock Exchanges under Regulation 33 of the SEBI (Listing Obligation and Disclosure Requirements) Regulations, 2015. The full format of the Quarterly / Half Yearly Financial Results are available on the Company's website at www.ambujagroup.com and the Stock Exchanges websites at www.bseindia.com and www.ncindia.com

For GUJARAT AMBUJA EXPORTS LIMITED
Manish Gupta
Chairman & Managing Director
(DIN : 00028196)

Place : Ahmedabad
Date : 8th November, 2025

Committed to Growth

ANTHEM BIOSCIENCES LIMITED

CIN: L24233KA2006PLC039703
Regd Office: No.49, F1 & F2, Canara Bank Road, Bommasandra Industrial Area, Phase I, Bommasandra, Bengaluru - 560 099
Tel: +91 080 6672 4000 | **Email:** investors.abl@anthembio.com | **Website:** www.anthembio.com

EXTRACT OF THE UNAUDITED FINANCIAL RESULTS FOR THE QUARTER & HALF YEAR ENDED SEPTEMBER 30, 2025 (Amt in INR Mn)

Particulars	Consolidated Financial Results					
	Quarter ended	Quarter ended	Quarter ended	Half Year ended	Half Year ended	Year ended
	Sep 30, 2025	Jun 30, 2025	Sep 30, 2024	Sep 30, 2025	Sep 30, 2024	March 31, 2025
Total Income from operations	5,500.27	5,402.09	5,249.56	10,902.36	8,635.50	18,445.53
Net profit for the period (Attributable to owners of the company) (before tax, exceptional and/or extraordinary items)	2,296.03	1,862.48	1,995.33	4,158.51	3,175.09	6,568.68
Net profit for the period before tax (Attributable to owners of the company) (after exceptional and/or extraordinary items)	2,296.03	1,862.48	1,995.33	4,158.51	3,175.09	6,568.68
Net profit for the period after tax (after exceptional and/or extraordinary items)	1,734.28	1,357.91	1,619.27	3,092.18	2,443.06	4,512.59
Total comprehensive income for the period [comprising profit for the period (after tax) and Other Comprehensive Income (after tax)]	1,718.82	1,373.18	1,617.39	3,091.99	2,439.30	4,508.63
Equity share capital	1,123.22	1,123.22	1,118.15	1,123.22	1,118.15	1,118.15
Other Equity (excluding revaluation reserve) as at Sept 30, 2025						22,980.48
Earnings per share (nominal value of share ₹2) (Not annualised)						
Basic (₹):	3.09	2.43	2.90	5.52	4.37	8.07
Diluted (₹):	3.06	2.39	2.84	5.45	4.29	8.04

(Amt in INR Mn)

Particulars	Standalone Financial Results					
	Quarter ended	Quarter ended	Quarter ended	Half Year ended	Half Year ended	Year ended
	Sep 30, 2025	Jun 30, 2025	Sep 30, 2024	Sep 30, 2025	Sep 30, 2024	March 31, 2025
Total Income from operations	5,522.26	5,380.11	5,248.63	10,902.36	8,634.03	18,406.49
Net profit for the period (Attributable to owners of the company) (before tax, exceptional and/or extraordinary items)	2,533.02	1,989.38	2,069.74	4,522.40	3,286.80	7,114.23
Net profit for the period before tax (Attributable to owners of the company) (after exceptional and/or extraordinary items)	2,533.02	1,989.38	2,069.74	4,522.40	3,286.80	7,114.23
Net profit for the period after tax (after exceptional and/or extraordinary items)	1,984.34	1,483.40	1,702.96	3,467.73	2,556.32	5,061.88
Total comprehensive income for the period [comprising profit for the period (after tax) and Other Comprehensive Income (after tax)]	1,969.83	1,498.42	1,701.08	3,468.25	2,552.56	5,057.91
Equity share capital	1,123.22	1,123.22	1,118.15	1,123.22	1,118.15	1,118.15
Other Equity (excluding revaluation reserve) as at Sept 30, 2025						23,613.97
Earnings per share (nominal value of share ₹2) (Not annualised)						
Basic (₹):	3.54	2.65	3.04	6.19	4.57	9.05
Diluted (₹):	3.51	2.61	2.99	6.12	4.49	9.01

Notes:

1. The above results for the quarter and half year ended September 30, 2025, of the Company have been reviewed and recommended by the Audit Committee and approved by the Board of Directors of the Company at their meeting held on November 08, 2025.

2. The full format of the quarter and half year ended financial results along with the limited review report of the Statutory Auditors thereon are available on https://www.anthembio.com/investors.html

Place: Bengaluru
Date: November 10, 2025

For ANTHEM BIOSCIENCES LIMITED
Sd/-
Ajay Bhardwaj
Managing Director & CEO
(DIN 00333704)

